



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶುಕ್ರವಾರ, ೨೧, ಜೂನ್, ೨೦೨೪(ಜ್ಯೇಷ್ಠ, ೩೧, ಶಕವರ್ಷ, ೧೯೪೬) BENGALURU, FRIDAY, 21, JUNE, 2024(JYEISHTA, 31, SHAKAVARSHA, 1946)	ನಂ. ೩೦೧ No. 301
------------------------	---	--------------------

## GOVERNMENT OF KARNATAKA

No. FD 4 PES 2024

Karnataka Government Secretariat  
Vidhana Soudha,  
Bengaluru, dated: 21.06.2024.

### NOTIFICATION

The draft of the following rules further to amend the Karnataka Excise (Excise Duties and Fees) Rules, 1968, which the Government of Karnataka proposes to make in exercise of the powers conferred by Section 71 of the Karnataka Excise Act, 1965, (Karnataka Act 21 of 1966) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken up for consideration after seven days from the date of its publication in the official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. The objections or suggestions may be addressed to the Additional Chief Secretary to Government, Finance Department, Vidhana Soudha, Bengaluru - 01.

### DRAFT RULES

1. **Title and commencement.**- (1) These rules may be called the Karnataka Excise (Excise Duties and Fees) (Third Amendment) Rules, 2024.

(2) They shall come into force with effect from the 1<sup>st</sup> day of July, 2024.

**2. Amendment of Rule 2-AE.**— In the Karnataka Excise (Excise Duties and Fees) Rules, 1968’ (hereinafter referred as the said rules), in rule 2-AE,-

(i) after sub-rule (2), the following sub-rule shall be inserted, namely:-

“(2-A) The detailed Cost Sheet relating to each quoted brand of Liquor showing details of items and costs involved in arriving at the Declared Price under this Rule shall be produced duly signed by the Chief Executive or his power of attorney holder of the Distillery / Brewery / Winery / Supplier and authenticated by a Chartered Accountant / Cost Accountant in practice”.

(ii) after sub-rule (3), the following sub-rule shall be inserted, namely:-

“(4) The Declared Price for the product declared under this rule should be less than (or) equal to the Lowest Declared Price / Lowest Net Price offered by the Manufacturer / Supplier in other States / Union Territories or to the Canteen Stores Department, whichever is lesser.

(5) The invoice copy of sales made to other States or proof of approval of Declared Price by the Excise Commissioner of the concerned State / Union Territory or the Managing Director of the Government Corporation dealing in Liquor should be furnished for verification of the Lowest Declared Price / Lowest Net Price.

(6) In the event of reduction in the Supply Price / Declared Price in other State or Union Territory, Corporations / Canteen Stores Department, the same benefit should be passed on to Karnataka State also immediately i.e., the Basic Price / Declared Price to Karnataka State should continue to be the lowest.

(7) The supplier should give an undertaking on a stamp paper to the effect that the Declared Price offered to Karnataka State is the lowest in the country including Canteen Stores Department”.

**2. Amendment of Rule 2-AF.**— In rule 2-AF of the said rules, in sub-rule (1), in the explanation, after clause (b), the following clause shall be inserted, namely:-

“(c) Provided further that, after reckoning the Maximum Retail Selling Price, the Additional Rounding-Off Excise Duty (AROED) is charged wherever required at such a rate to ensure that the liquor prices are rounded off to the next Rs.5/-. This AROED shall be part of the MRP build-up just like the Excise Duty and would be included in total Excise Duty payable while issuing permits. It shall be applicable at such a value and in such a manner that after calculation of MRP, the MRP arrived is exactly a multiple of Rs.5/-”.

By Order and in the name  
of the Governor of Karnataka,  
(Manjula Nataraj)  
Under Secretary to Government,  
Finance Department (Excise).

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 4 ಪಿಇಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿನಾಂಕ: 21.06.2024.

ಅಧಿಸೂಚನೆ

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ, ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು, ಈ ಮುಂದಿನ ನಿಯಮಗಳ ಕರಡನ್ನು, ಸದರಿ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಏಳು ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು-01 ಇವರಿಗೆ ಕಳುಹಿಸಬಹುದು.

### ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ಮೂರನೇ ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅವು, 1ನೇ ಜುಲೈ, 2024 ರಿಂದ ಜಾರಿಗೆ ಬರತಕ್ಕದ್ದು.

2. 2-ಎಇ ನಿಯಮದ ತಿದ್ದುಪಡಿ.- ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ರ 2-ಎಇ ನಿಯಮದಲ್ಲಿ:-

(i) ಉಪ ನಿಯಮ (2)ರ ತರುವಾಯ ಈ ಮುಂದಿನ ಉಪ ನಿಯಮವನ್ನು ಸೇರಿಸತಕ್ಕದ್ದು, ಅಂದರೆ:-

"(2-A) ಈ ನಿಯಮದ ಅಡಿಯಲ್ಲಿ ಘೋಷಿತ ಬೆಲೆಗೆ ಸಂಬಂಧಪಟ್ಟ ಬಾಬುಗಳು ಮತ್ತು ಅದರ ವೆಚ್ಚಗಳ ವಿವರಗಳನ್ನು ತೋರಿಸುವ ವಿವರವಾದ ವೆಚ್ಚದ ಪಟ್ಟಿಯನ್ನು ಪ್ರತಿ ಘೋಷಿಸಿದ ಮದ್ಯದ ಬ್ರಾಂಡ್‌ಗಳಿಗೆ ಸಂಬಂಧಿಸಿದಂತೆ ಡಿಸ್ಟಿಲರಿ/ಬ್ರೀವರಿ/ವೈನರಿ/ಪೂರೈಕೆದಾರರ ಮುಖ್ಯ ಕಾರ್ಯನಿರ್ವಾಹಕರು ಅಥವಾ ಅವರ ಅಧಿಕಾರ ಪತ್ರ/ ಮುಖ್ಯಾಧಿಕಾರಿ ಹೊಂದಿರುವವರು ಕ್ರಮಬದ್ಧವಾಗಿ ಸಹಿ ಮಾಡಿ ಸಲ್ಲಿಸಬೇಕು ಮತ್ತು ವೃತ್ತಿಯಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್/ಕಾಸ್ಟ್ ಅಕೌಂಟೆಂಟ್ ಮೂಲಕ ಅಧಿಪ್ರಮಾಣೀಕರಿಸಬೇಕು".

(ii) ಉಪ ನಿಯಮ (3) ರ ತರುವಾಯ ಈ ಮುಂದಿನ ಉಪ ನಿಯಮವನ್ನು ಸೇರಿಸತಕ್ಕದ್ದು, ಅಂದರೆ:-

"(4) ಈ ನಿಯಮದಡಿಯಲ್ಲಿ ಘೋಷಿಸಲಾದ ಉತ್ಪನ್ನದ ಘೋಷಿತ ಬೆಲೆಯು ಇತರ ರಾಜ್ಯ/ಕೇಂದ್ರಾಡಳಿತ ಪ್ರದೇಶ ಅಥವಾ ಕ್ಯಾಂಟೀನ್ ಸ್ಟೋರ್ಸ್ ಇಲಾಖೆಗೆ ತಯಾರಕರು/ಪೂರೈಕೆದಾರರು ನೀಡುವ ಕನಿಷ್ಠ ಘೋಷಿತ ಬೆಲೆ/ಕನಿಷ್ಠ ನಿವ್ವಳ ಬೆಲೆಗಿಂತ ಕಡಿಮೆ ಅಥವಾ ಸಮನಾಗಿರಬೇಕು, ಯಾವುದು ಕಡಿಮೆಯೋ ಅದು.

(5) ಕನಿಷ್ಠ ಘೋಷಿತ ಬೆಲೆ/ಕನಿಷ್ಠ ನಿವ್ವಳ ಬೆಲೆಯ ಪರಿಶೀಲನೆಗಾಗಿ ಇತರ ರಾಜ್ಯಗಳಿಗೆ ಮಾರಾಟ ಮಾಡಿದ ಸರಕುಪಟ್ಟಿ ಪ್ರತಿಯನ್ನು ಅಥವಾ ಘೋಷಿತ ಬೆಲೆಯನ್ನು ಅನುಮೋದಿಸಿದ ಸಂಬಂಧಪಟ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಅಬಕಾರಿ ಆಯುಕ್ತರು ಅಥವಾ ಮದ್ಯದ ವ್ಯವಹಾರದಲ್ಲಿ ತೊಡಗಿರುವ ಸರ್ಕಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ಪಡೆದ ಪುರಾವೆಯನ್ನು ಒದಗಿಸಬೇಕು.

(6) ಇತರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ, ನಿಗಮಗಳು/ಕ್ಯಾಂಟೀನ್ ಸ್ಟೋರ್ಸ್ ಇಲಾಖೆಗೆ ಸಂಬಂಧಿಸಿದ ಪೂರೈಕೆ ಬೆಲೆ/ಘೋಷಿತ ಬೆಲೆಯನ್ನು ಕಡಿಮೆಗೊಳಿಸಿದ ಸಂದರ್ಭದಲ್ಲಿ, ಅದೇ

ಪ್ರಯೋಜನವನ್ನು ಕರ್ನಾಟಕ ರಾಜ್ಯಕ್ಕೂ ತಕ್ಷಣವೇ ನೀಡಬೇಕು, ಅಂದರೆ, ಕರ್ನಾಟಕ ರಾಜ್ಯದ ಮೂಲ ಬೆಲೆ/ಘೋಷಿತ ಬೆಲೆ ಕನಿಷ್ಠ ಮಟ್ಟದಲ್ಲಿಯೇ ಮುಂದುವರಿಯಬೇಕು.

(7) ಕರ್ನಾಟಕ ರಾಜ್ಯಕ್ಕೆ ಮತ್ತು ಕ್ಯಾಂಟೀನ್ ಸ್ಟೋರ್ಸ್ ಇಲಾಖೆ ಸೇರಿದಂತೆ ನೀಡಲಾಗಿರುವ ಘೋಷಿತ ಬೆಲೆಯು ದೇಶದಲ್ಲೇ ಅತ್ಯಂತ ಕನಿಷ್ಠವಾಗಿದೆ ಎಂದು ಪೂರೈಕೆದಾರರು ಭಾಷಾ ಕಾಗದದಲ್ಲಿ ಘೋಷಿಸಿಕೊಳ್ಳಬೇಕು”.

**2. 2-ಎಎಫ್ ನಿಯಮದ ತಿದ್ದುಪಡಿ.**— ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ರ 2-ಎಎಫ್ ನಿಯಮದಲ್ಲಿ, ಉಪ-ನಿಯಮ (1) ರ ವಿವರಣೆಯಲ್ಲಿ, ಖಂಡ (ಬಿ)ರ ತರುವಾಯ, ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು , ಎಂದರೆ:—

“(ಸಿ) ಮತ್ತು ಪರಂತು, ಗರಿಷ್ಠ ಚಿಲ್ಲರೆ ಮಾರಾಟದ ಬೆಲೆಯನ್ನು ಲೆಕ್ಕಹಾಕಿದ ನಂತರ, ಮದ್ಯದ ಬೆಲೆಗಳು ಮುಂದಿನ ರೂ.5/- ಕ್ಕೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಂತಹ ದರದಲ್ಲಿ ಹೆಚ್ಚುವರಿ ರೌಂಡಿಂಗ್-ಆಫ್ ಅಬಕಾರಿ ಸುಂಕ (AROED) ವಿಧಿಸಲಾಗುತ್ತದೆ. ಈ ಹೆಚ್ಚುವರಿ ರೌಂಡಿಂಗ್-ಆಫ್ ಅಬಕಾರಿ ಸುಂಕವು (AROED) ಅಬಕಾರಿ ಸುಂಕದಂತೆಯೇ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯ (MRP) ಆಂತರಿಕ (ಬಿಲ್ಡ್-ಅಪ್) ಭಾಗವಾಗಿದ್ದು, ರಹದಾರಿ ಪತ್ರಗಳನ್ನು ನೀಡುವಾಗ ಪಾವತಿಸಬೇಕಾದ ಒಟ್ಟು ಅಬಕಾರಿ ಸುಂಕದಲ್ಲಿ ಒಳಗೊಂಡಿರುತ್ತದೆ. ಇದನ್ನು ಅಂತಹ ಮೌಲ್ಯದಲ್ಲಿ ಮತ್ತು ಅಂತಹ ರೀತಿಯಲ್ಲಿ ಅನ್ವಯಿಸಲಾಗಿದ್ದು, ಎಂ.ಆರ್.ಪಿ.ಯ ಲೆಕ್ಕಾಚಾರದ ನಂತರ ಬಂದ ಎಂ.ಆರ್.ಪಿ ಯು ನಿಖರವಾಗಿ ರೂ.5/-ರ ಗುಣಕವಾಗಿರುತ್ತದೆ”.

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,  
(ಮಂಜುಳಾ ನಟರಾಜ್)  
ಸರ್ಕಾರದ ಅಧೀನ ಕಾರ್ಯದರ್ಶಿ,  
ಆರ್ಥಿಕ ಇಲಾಖೆ (ಅಬಕಾರಿ).